

XIII



भारत का राजपत्र The Gazette of India

ಭಾರತ ರಾಜ ಪತ್ರ

(EXTRAORDINARY)

(ಎಕಸ್ಟ್ರಾ ಸಾಂಘಿಕೆ)

भाग IX	अनुभाग 1
PART IX	SECTION 1
ಭಾಗ IX	ವಿಭಾಗ 1

प्राधिकार से प्रकाशित

Published by Authority

ಪ್ರಾಧಿಕಾರದ ಮೇರೆಗೆ ಪ್ರಕಟವಾಗಿದೆ.

सं-1 नई दिल्ली सोमवार, जनवरी 20 -1992

ಸಂಖ್ಯೆ ೧ ನವದೆಹಲಿ ಸೋಮವಾರ, ಜನವರಿ ೨೦, ೧೯೯೨

No. 1 New Delhi Monday, January 20, 1992

पुष्य 30, 1913 (शक)

ಪುಷ್ಯ ೩೦, ೧೯೧೩ (ಶಕ)

Pushya 30, 1913 (Saka)

खण्ड-13

ಸಂಖ್ಯೆ ೧೩

Vol. 13

Ministry of Law, Justice & Company Affairs

(Legislative Department)

New Delhi, August 26, 1991.

The translations in Kannada of the following Acts, namely-
 (1) The Coinage Act, 1906 (2) The Water (Prevention and control of pollution) Act, 1974 (3) The Civil Defence Act, 1968 (4) The Citizenship Act, 1955 (5) The Trade Unions Act, 1926 (6) The Suits Valuation Act, 1887 (7) The Standards of Weights and Measures (Enforcement) Act, 1985 (8) The Reformatory Schools Act, 1897 (9) The Births, Deaths and Marriages Registration Act, 1886 are hereby published under the authority of the President and shall be deemed to be Authoritative Texts thereof in Kannada under Clause (a) of Section 2 of the Authoritative Texts (Central Laws) Act, 1973 (50 of 1973)

ಕೆಳಕಂಡ ಅಧಿನಿಯಮಗಳು ಎಂದರೆ— (೧) ನಾಣ್ಯ ತಯಾರಿಕೆ ಅಧಿನಿಯಮ, ೧೯೦೬ (೨) ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಅಧಿನಿಯಮ, ೧೯೭೪ (೩) ನಾಗರಿಕ ರಕ್ಷಣಾ ಅಧಿನಿಯಮ, ೧೯೬೮ (೪) ನಾಗರಿಕತ್ವ ಅಧಿನಿಯಮ, ೧೯೫೫ (೫) ವ್ಯಕ್ತಿ ಸಂಘ ಅಧಿನಿಯಮ, ೧೯೫೬ (೬) ಪಾವೆ ಮೌಲ್ಯ ನಿಗದಿ ಅಧಿನಿಯಮ, ೧೯೮೬ (೭) ಟ್ರೇಡ್ ಯೂನಿಯನ್ ಆಕ್ಟ್ ಮೂಲಕಗಳ (ಜಾರಿ) ಅಧಿನಿಯಮ, ೧೯೮೫ (೮) ಸುಧಾರಣಾ ಕಾಲಗಳ ಅಧಿನಿಯಮ, ೧೯೮೫ (೯) ಸುಧಾರಣಾ ಶಾಲೆ ಮತ್ತು ವಿವಾಹ ಸೋದರಿ ಅಧಿನಿಯಮ, ೧೮೯೭ ಇವುಗಳ ಕನ್ನಡ ಭಾಷಾಂತರವನ್ನು ರಾಷ್ಟ್ರಪತಿಯವರ ಅಧಿಕಾರದ ಮೇರೆಗೆ ಪ್ರಕಟಿಸಲಾಗಿದೆ ಮತ್ತು ಅಧಿಕೃತ ಪಾಠಗಳ (ಕೇಂದ್ರ ಕಾನೂನುಗಳು) ಅಧಿನಿಯಮ, ೧೯೭೩ (೫೦)ರ ಅಡಿಯಲ್ಲಿ ಪ್ರಕರಣದ (ಕ) ಖಂಡದ ಮೇರೆಗೆ ಇವುಗಳನ್ನು ಆ ಅಧಿನಿಯಮಗಳ ಅಧಿಕೃತ ಕನ್ನಡ ಪಾಠವೆಂದು ಪರಿಗಣಿಸಲಾಗಿದೆ.

Ministry of Law, Justice & Company Affairs
 (Legislative Department)
 New Delhi, November 26, 1991.

The Translations in Kannada of the following namely-(1) The Indian Red cross Society Act, 1920 (2) The Medical Termination of Pregnancy Act, 1971 (3) Police Act, 1888 (4) The Carriers Act, 1865 (5) The Interest Act, 1978 (6) The Usurious Loans Act, 1918 (7) The Wild Birds and Animals Protection Act, 1912 (8) The Indecent Representation of Women (Prohibition) Act, 1986 (9) The Unlawful Activities (Prevention) Act, 1967 (10) The Judicial Officers Protection Act, 1850 (11) The Orphanages and other Charitable Homes (Supervision and Control) Act, 1960 (12) The Insecticides Act, 1968 (13) The Indian Post Office Act, 1898 (14) The Departmental Inquiries (Enforcement of Attendance of Witnesses and Production of Documents) Act, 1972 (15) The Air (Prevention and Control of Pollution) Act, 1981 (16) The Family Courts Act, 1984 (17) The Authoritative Texts (Central Laws) Act, 1973 (18) The Prize Chita and Money Circulation Schemes (Banning) Act, 1978 (19) The Life Insurance (Emergency Provisions) Act, 1956 (20) The Poisons Act, 1919 (21) The Oaths Act, 1969 (22) The Indian Majority Act, 1875 are hereby published under the authority of the President and shall be deemed to be Authoritative Texts thereof in Kannada under clause (a) of section 2 of the Authoritative Texts (Central Laws) Act, 1973 (50 of 1973).

ಈ ಕೆಳಕಂಡ ಅಧಿನಿಯಮಗಳು ಎಂದರೆ - (1) ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಅಧಿನಿಯಮ, 1920 (2) ವೈದ್ಯಕೀಯ ಗರ್ಭನಿರ್ಮೂಲನ ಅಧಿನಿಯಮ, 1971 (3) ಪೊಲೀಸು ಅಧಿನಿಯಮ, 1888 (4) ವಾಹನ ಅಧಿನಿಯಮ, 1865 (5) ಬಡ್ಡಿ ಅಧಿನಿಯಮ, 1978 (6) ವಾಹನ ಚಾರ್ಟರ್‌ಗಳ ಅಧಿನಿಯಮ, 1918 (7) ವಸತಿ ಮತ್ತು ಪ್ರಾಯ ಸಂರಕ್ಷಣೆ ಅಧಿನಿಯಮ, 1912 (8) ಮೃಗಪಕ್ಷಿ ರಕ್ಷಣಾ (ನಿಷೇಧ) ಅಧಿನಿಯಮ, 1986 (9) ಕಾನೂನು ಬಾಹಿರ ಚಟುವಟಿಕೆ (ಪ್ರತಿಬಂಧ) ಅಧಿನಿಯಮ, 1967 (10) ಸ್ವಾಯಿತ್ ಅಧಿಕಾರಿಗಳ ಸಂರಕ್ಷಣೆ ಅಧಿನಿಯಮ, 1850 (11) ಅನಾಥಾಲಯ ಮತ್ತು ಇತರ ಛಾತ್ರಾಧಾರಿತ ಗೃಹ (ನಿಯಂತ್ರಣ ಮತ್ತು ನಿಯಂತ್ರಣ) ಅಧಿನಿಯಮ, 1960 (12) ಕೀಟನಾಶಕ ಅಧಿನಿಯಮ, 1968 (13) ಭಾರತ ಪುಸ್ತಕ ಕಟ್ಟಡ ಅಧಿನಿಯಮ, 1988 (14) ಇಲಾಖಾ ವಿಚಾರಣೆ (ಸಾಕ್ಷಿಗಳ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರಾತಿ ನಿಯಂತ್ರಣ) ಮತ್ತು ಒತ್ತಾಯಪಡಿಸುವ ಅಧಿನಿಯಮ, 1972 (15) ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಅಧಿನಿಯಮ, 1981 (16) ಕುಟುಂಬ ನ್ಯಾಯಾಲಯ ಅಧಿನಿಯಮ, 1984 (17) ಅಧಿಕೃತ ಪಾಠ (ಕೇಂದ್ರ ಕಾನೂನು) ಅಧಿನಿಯಮ, 1973 (18) ಬಹುಮಾನ ಚೀಟಿ ಮತ್ತು ಹಣ ಪರಿಚಲನ ಯೋಜನೆ (ಬಹಿಷ್ಕರಣೆ) ಅಧಿನಿಯಮ, 1978 (19) ಜೀವವಿಮಾ ತುರ್ತು (ಉಪಬಂಧ) ಅಧಿನಿಯಮ, 1956 (20) ವಿಷ ಅಧಿನಿಯಮ, 1919 (21) ಪ್ರಮಾಣಮಾಣಿಗಳ ಅಧಿನಿಯಮ, 1969 (22) ಭಾರತ ಪ್ರಾಪ್ತವಯಸ್ಕತಾ ಅಧಿನಿಯಮ, 1875 ಇವುಗಳ ಕನ್ನಡ ಭಾಷಾಂತರವನ್ನು ರಾಷ್ಟ್ರಪತಿಯವರ ಪ್ರಾಧಿಕಾರದ ಮೇರೆಗೆ ಪ್ರಕಟಮಾಡಿದ ಮತ್ತು ಅಧಿಕೃತ ಪಾಠಗಳ (ಕೇಂದ್ರ ಕಾನೂನುಗಳು) ಅಧಿನಿಯಮ, 1973 (1973ರ 50) ರ 2ನೇ ಪ್ರಕರಣದ (a) ಖಂಡದ ಮೇರೆಗೆ ಇವುಗಳನ್ನು ಆ ಅಧಿನಿಯಮಗಳ ಅಧಿಕೃತ ಕನ್ನಡ ಪಾಠವೆಂದು ಭಾವಿಸತಕ್ಕದ್ದು.

Ministry of Law, Justice & Company Affairs
 (Legislative Department)
 New Delhi, December 16, 1991.

The Translations in Kannada of the following Acts namely (1) The Child Marriage Restraint Act, 1957 (2) The Child Marriage Restraint Act, 1929 (3) The Hindu Marriage Act, 1890 (4) The Inter State Water Disputes Act, 1956 (5) The Hindu Minority and Guardianship Act, 1956 are published under the authority of the President and shall be deemed to be Authoritative Texts thereof in Kannada under clause (a) of Section 2 of the Authoritative Texts (Central Laws) Act, 1973 (50 of 1973).

ಈ ಕೆಳಕಂಡ ಅಧಿನಿಯಮಗಳು ಎಂದರೆ - (1) ಕೃತಿಸ್ವಾಮ್ಯ ಅಧಿನಿಯಮ, 1957 (2) ಮಕ್ಕಳ ವಿವಾಹ ಪ್ರತಿಬಂಧಕ ಅಧಿನಿಯಮ, 1929 (3) ಹಿಂದೂ ವಿವಾಹ ಅಧಿನಿಯಮ, 1890 (4) ಅಂತರರಾಜ್ಯ ನೀರಿನ ವಿವಾದ ಅಧಿನಿಯಮ, 1956 (5) ಹಿಂದೂ ಅಪ್ರಾಪ್ತವಯಸ್ಕತಾ ಮತ್ತು ಅಧಿಕೃತ ಪಾಠಗಳ (ಕೇಂದ್ರ ಕಾನೂನುಗಳು) ಅಧಿನಿಯಮ, 1973 (1973ರ 50) ರ 2ನೇ ಪ್ರಕರಣದ (a) ಖಂಡದ ಮೇರೆಗೆ ಇವುಗಳನ್ನು ಆ ಅಧಿನಿಯಮಗಳ ಅಧಿಕೃತ ಕನ್ನಡ ಪಾಠವೆಂದು ಭಾವಿಸತಕ್ಕದ್ದು.

ಬಡ್ಡಿ ಅಧಿನಿಯಮ, 1978

[1978ರ 14]

[31ನೇ ಮಾರ್ಚ್ 1978]

ಕೆಲವು ಸಂದರ್ಭಗಳಲ್ಲಿ ಬಡ್ಡಿಯನ್ನು ಅನುಮತಿಸುವುದಕ್ಕೆ ಸಂಬಂಧಪಟ್ಟ ಕಾನೂನನ್ನು ಕ್ರೋಡೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ.

ಭಾರತ ಗಣರಾಜ್ಯದ ಇಪ್ಪತ್ತೊಂಬತ್ತನೆಯ ವರ್ಷದಲ್ಲಿ ಸಂಸತ್‌ನಿಂದ ಈ ಕೆಳಕಂಡಂತೆ ಅಧಿನಿಯಮಿತಗೊಳಿಸಲಾಗಿದೆ:—

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು ಬಡ್ಡಿ ಅಧಿನಿಯಮ, 1978 ಎಂದು ಕರೆಯತಕ್ಕದ್ದು.

(2) ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ವ್ಯಾಪ್ತವಾಗುತ್ತದೆ.

(3) ಇದು ಕೇಂದ್ರ ಸರ್ಕಾರವು, ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ, ನಿಗದಿ ಪಡಿಸುವಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.—ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, —

(ಕ) “ನ್ಯಾಯಾಲಯ” ವು ನ್ಯಾಯಾಧಿಕರಣ ಮತ್ತು ವೇದ್ಯಸ್ಥ ಗಾರನನ್ನು ಒಳಗೊಳ್ಳುತ್ತದೆ;

(ಖ) “ಬಡ್ಡಿಯ ಚಾಲ್ತಿ ದರ” ಎಂದರೆ ಬ್ಯಾಂಕು ವ್ಯವಹಾರ ವಿನಿಯಮನ ಅಧಿನಿಯಮ, 1949 (1949ರ 10)ರ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕು ಸಾಮಾನ್ಯವಾಗಿ ಬ್ಯಾಂಕಿಂಗ್ ಕಂಪನಿಗಳಿಗೆ ಕೊಟ್ಟ ಅಥವಾ ಹೊರಡಿಸಿದ ನಿರ್ದೇಶನಗಳಿಗೆ ಅನುಸಾರವಾಗಿ ವಿವಿಧ ವರ್ಗಗಳ ಅನುಸೂಚಿತ ಬ್ಯಾಂಕುಗಳು ವಿವಿಧ ವರ್ಗಗಳ (ಉಳಿತಾಯ ಖಾತೆಗಳಲ್ಲಿ ಇಟ್ಟುಕೊಂಡು ಬಂದ ಅಥವಾ ಧರ್ಮಾರ್ಥ ಮತ್ತು ಧಾರ್ಮಿಕ ಸಂಸ್ಥೆಗಳು ಇಟ್ಟುಕೊಂಡು ಬಂದ ಠೇವಣಿಗಳನ್ನು ಹೊರತು ಪಡಿಸಿ) ಠೇವಣಿಗಳ ಮೇಲೆ ಸಂದಾಯ ಮಾಡಬಹುದಾದಂಥ ಬಡ್ಡಿಯ ಗರಿಷ್ಠ ದರಗಳಲ್ಲಿ ಅತಿ ಹೆಚ್ಚಿನದು.

ವಿವರಣೆ.—ಈ ಖಂಡದಲ್ಲಿ ‘ಅನುಸೂಚಿತ ಬ್ಯಾಂಕು’ ಎಂದರೆ ಬ್ಯಾಂಕಿಂಗ್ ವಿನಿಯಮನ ಅಧಿನಿಯಮ, 1949 (1949ರ 10)ರ ಮೂಲಕ ಅಧಿಕೃತಗೊಳಿಸಿದ ಯಾವುದೇ ವ್ಯವಹಾರವನ್ನು ನಡೆಸುವ ಸಹಕಾರಿ ಬ್ಯಾಂಕಲ್ಲದ ಬ್ಯಾಂಕು;

(ಗ) ‘ಋಣ’ ಎಂದರೆ ಯಾವುದೇ ಖಚಿತಪಡಿಸಿಕೊಂಡ ಹಣದ ಮೊತ್ತಕ್ಕೆ ಹೊಣೆಗಾರಿಕೆ ಮತ್ತು ಇದು ವಸ್ತು ರೂಪದಲ್ಲಿ ಸಂದಾಯವಾಗಬೇಕಾದ ಋಣವನ್ನು ಒಳಗೊಳ್ಳುತ್ತದೆ, ಆದರೆ ತೀರ್ಪು ಋಣವನ್ನು ಒಳಗೊಳ್ಳುವುದಿಲ್ಲ;

(ಘ) “ವೈಯಕ್ತಿಕ ಕ್ಷತಿಗಳು” ಎಂಬುದು ಯಾವುದೇ ಕಾಯಿಲೆ ಮತ್ತು ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಸ್ಥಿತಿಯಲ್ಲಿನ ಯಾವುದೇ ಊನವನ್ನು ಒಳಗೊಳ್ಳುತ್ತದೆ;

(ಙ) ಇದರಲ್ಲಿ ಉಪಯೋಗಿಸಿದ ಆದರೆ ಪರಿಭಾಷಿಸಿಲ್ಲದ, ಭಾರತೀಯ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 (1934ರ 2) ರಲ್ಲಿ ಪರಿಭಾಷಿಸಿರುವ ಇತರ ಎಲ್ಲಾ ಪದಗಳು ಮತ್ತು ಪದಾವಳಿಗಳು ಆ ಅಧಿನಿಯಮದಲ್ಲಿ ಅವುಗಳಿಗೆ ಅನುಕ್ರಮವಾಗಿ ಕೊಟ್ಟಿರುವ ಅರ್ಥಗಳನ್ನೇ ಹೊಂದಿರತಕ್ಕದ್ದು.

3. ಬಡ್ಡಿಯನ್ನು ಅನುಮತಿಸಲು ನ್ಯಾಯಾಲಯದ ಅಧಿಕಾರ.—(1)ಯಾವುದೇ ಋಣ ಅಥವಾ ಹಾನಿಪರಿಹಾರವನ್ನು ವಸೂಲ್ಮಾಡುವುದಕ್ಕಾಗಿ ಯಾವುದೇ ವ್ಯವಹಾರಣೆಗಳಲ್ಲಿ ಅಥವಾ ಈಗಾಗಲೇ ಸಂದಾಯ ಮಾಡಿರುವ ಯಾವುದೇ ಋಣ ಮತ್ತು ನಷ್ಟ ಪರಿಹಾರಗಳಿಗೆ ಸಂಬಂಧಿಸಿದಂತೆ ಬಡ್ಡಿ ಗಾಗಿ ಕ್ಲೇಮಂ ಮಾಡುವ ಯಾವುದೇ ವ್ಯವಹಾರಣೆಗಳಲ್ಲಿ ನ್ಯಾಯಾಲಯವು, ಅದು ಸೂಕ್ತವೆಂದು ಯೋಚಿಸಿದರೆ, ಸಂದರ್ಭಾನುಸಾರ, ಋಣಕ್ಕೆ ಅಥವಾ ಹಾನಿ ಪರಿಹಾರಕ್ಕೆ ಹಕ್ಕುಳ್ಳ ವ್ಯಕ್ತಿಗೆ ಅಥವಾ ಅಂಥ ಕ್ಲೇಮನ್ನು ಮಾಡುವ ವ್ಯಕ್ತಿಗೆ ಈ ಕೆಳಕಂಡ ಪೂರ್ಣ ಅವಧಿಗೆ ಅಥವಾ ಅದರ ಭಾಗಕ್ಕೆ ಬಡ್ಡಿಯ ಚಾಲ್ತಿ ದರವನ್ನು ಮೀರದ ದರದಲ್ಲಿ ಬಡ್ಡಿಯನ್ನು ಅನುಮತಿಸಬಹುದು, ಎಂದರೆ:—

(ಕ) ವ್ಯವಹಾರಣೆಗಳು ಲಿಖಿತ ಪತ್ರದ ಕಾರಣದಿಂದಾಗಿ ಒಂದು ನಿರ್ದಿಷ್ಟ ಕಾಲದಲ್ಲಿ ಸಂದಾಯ ಮಾಡಬೇಕಾದ ಋಣಕ್ಕೆ ಸಂಬಂಧಿಸಿದ್ದರೆ, ಆಗ ಆ ಋಣವು ಯಾವಾಗ ಬಾಕಿಯಾಗುವುದೋ ಆ ದಿನಾಂಕದಿಂದ ಆ ವ್ಯವಹಾರಣೆಗಳನ್ನು ಹೊಡೆದ ದಿನಾಂಕದವರೆಗೆ;

(ಖ) ವ್ಯವಹಾರಣೆಗಳು ಅಂಥ ಯಾವುದೇ ಋಣಕ್ಕೆ ಸಂಬಂಧಿಸಿರದಿದ್ದರೆ, ಹಕ್ಕುಳ್ಳ ವ್ಯಕ್ತಿಯು ಅಥವಾ ಕ್ಲೇಮಂ ಮಾಡುತ್ತಿರುವ ವ್ಯಕ್ತಿಯು ಬಡ್ಡಿಯನ್ನು ಕ್ಲೇಮಂ ಮಾಡಲಾಗುವುದು ಎಂದು ಹೊಣೆಗಾರನಾದ ವ್ಯಕ್ತಿಗೆ ಕೊಟ್ಟ ಬರಹದಲ್ಲಿನ ನೋಟೀಸಿನಲ್ಲಿ ಈ ಬಗ್ಗೆ ತಿಳಿಸಲಾದ ದಿನಾಂಕದಿಂದ ವ್ಯವಹಾರಣೆಯನ್ನು ಹೊಡೆದ ದಿನಾಂಕದವರೆಗೆ;

ಪರಂತು, ಆ ಋಣ ಅಥವಾ ಹಾನಿ ಪರಿಹಾರದ ಮೊಬಲಗನ್ನು ಆ ವ್ಯವಹಾರಣೆಗಳನ್ನು ಹೊಡೆದ ಮೊದಲೇ ಸಂದಾಯ ಮಾಡಲಾಗಿದ್ದರೆ, ಅಂಥ ಮರುಪಾವತಿಯ ತರುವಾಯದ ಅವಧಿಗೆ ಬಡ್ಡಿಯನ್ನು ಈ ವ್ಯವಹಾರಣದ ಮೇರೆಗೆ ಅನುಮತಿಸತಕ್ಕದ್ದಲ್ಲ.

(2) (1)ನೇ ಉಪ-ಪ್ರಕರಣದಲ್ಲಿ ನಮೂದಿಸಲಾದಂಥ ಯಾವುದೇ ವ್ಯವಹರಣೆಗಳಲ್ಲಿ,-

(ಕ) ಹಾನಿಪರಿಹಾರದ ಮೇಲಿನ ಬಡ್ಡಿಯ ಜೊತೆಗೆ ನಾಲ್ಕುಸಾವಿರ ರೂಪಾಯಿಗಳನ್ನು ಮೀರುವ ಮೊತ್ತಕ್ಕಾಗಿ ತೀರ್ಪು ಆದೇಶ ಅಥವಾ ಐತೀರ್ಪನ್ನು ಕೊಟ್ಟಿರುವಲ್ಲಿ, ಮತ್ತು

(ಖ) ಆ ಮೊತ್ತವು ವಾದಿಗೆ ಅಥವಾ ಇತರ ಯಾವನೇ ವ್ಯಕ್ತಿಗೆ ಆದ ವೈಯಕ್ತಿಕ ಕ್ಷತಿಗಳಿಗೆ ಸಂಬಂಧಿಸಿದಂತೆ ಅಥವಾ ಒಬ್ಬ ವ್ಯಕ್ತಿಯ ಪುರಣದ ಸಂಬಂಧದಲ್ಲಿ ಹಾನಿ ಪರಿಹಾರವಾಗಿದ್ದರೆ ಅಥವಾ ಅದನ್ನು ಒಳಗೊಂಡಿರುವಲ್ಲಿ,

ಆಗ ಆ ಹಾನಿ ಪರಿಹಾರಗಳ ಸಂಬಂಧದಲ್ಲಿ ಯಾವುದೇ ಬಡ್ಡಿಯನ್ನು ಏಕೆ ಕೊಡಬಾರದು ಎಂಬುದಕ್ಕೆ ಅದರಲ್ಲಿ ವಿಶೇಷ ಕಾರಣಗಳಿವೆ ಎಂಬುದನ್ನು ನ್ಯಾಯಾಲಯವು ಮನಗಂಡಿದ್ದ ಹೊರತು, ನೋಟೀಸಿನಲ್ಲಿ ನಮೂದಿಸಿರುವ ದಿನಾಂಕ ದಿಂದ ಆ ವ್ಯವಹರಣೆಗಳನ್ನು ಹೊಡಿದ ದಿನಾಂಕದವರೆಗಿನ ಪೂರ್ಣ ಅಥವಾ ಭಾಗಶಃ ಅವಧಿಗೆ ಆ ಹಾನಿ ಪರಿಹಾರಗಳ ಮೇಲೆ ಅಥವಾ ನ್ಯಾಯಾಲಯವು ಸಮಾಚಿತವೆಂದು ಪರಿಗಣಿಸುವಂಥ ಅದರ ಭಾಗದ ಮೇಲಿನ ಬಡ್ಡಿಯನ್ನು ಆ ಮೊತ್ತದಲ್ಲಿ ಸೇರಿಸಲು ಆ ಉಪ-ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸತಕ್ಕದ್ದು.

(3) ಈ ಪ್ರಕರಣದಲ್ಲಿ ಇರುವುದು ಯಾವುದೂ.-

(ಕ) (i) ಯಾವುದೇ ಒಪ್ಪಂದದ ಕಾರಣದಿಂದಾಗಿ ಬಡ್ಡಿಯು ಹಕ್ಕಿನಂತೆ ಸಂದಾಯವಾಗಬೇಕಾದಂಥ ಯಾವುದೇ ಋಣ ಅಥವಾ ಹಾನಿ ಪರಿಹಾರಕ್ಕೆ; ಅಥವಾ

(ii) ವ್ಯಕ್ತಿ ಒಪ್ಪಂದದ ಕಾರಣದಿಂದ ಬಡ್ಡಿಯ ಸಂದಾಯವನ್ನು ನಿಷೇಧಿಸಿರುವಂಥ ಯಾವುದೇ ಋಣ ಅಥವಾ ಹಾನಿ ಪರಿಹಾರಗಳಿಗೆ

—ಸಂಬಂಧಿಸಿದಂತೆ ಅನ್ವಯಿಸತಕ್ಕದ್ದಲ್ಲ.

(ಖ) (i) ವರ್ಗಾವಣೆಯ ಲಿಖಿತಗಳ ಅಧಿನಿಯಮ, 1881 (1881ರ 26)ದಲ್ಲಿ ಪರಿಭಾಷಿಸಿರುವಂತೆ ವಿನಿಮಯ ಪತ್ರ, ಪ್ರಾಮಿಸರಿ ನೋಟು ಅಥವಾ ಚೆಕ್‌ನ್ನು ಅನಾದರಿಸಿದ್ದಕ್ಕಾಗಿ ವಸೂಲಿಯವಾಗಬೇಕಾದ ನಷ್ಟ ಪರಿಹಾರ;

(ii) ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಮೊದಲನೇ ಅನುಸೂಚಿಯ ಕ್ರಮಾದೇಶ IIರ 2ನೇ ನಿಯಮದ ಉಪಬಂಧಗಳು

—ಇವುಗಳಿಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

(ಗ) ಬಡ್ಡಿಯ ಮೇಲೆ ಬಡ್ಡಿಯನ್ನು ಕೊಡಲು ನ್ಯಾಯಾಲಯವನ್ನು ಶಕ್ತಗೊಳಿಸುವುದಿಲ್ಲ.

4. ಕೆಲವು ಅಧಿನಿಯಮಿತಿಗಳ ಮೇರೆಗೆ ಸಂದಾಯ ಮಾಡಬೇಕಾದ ಬಡ್ಡಿ —(1) 3ನೇ ಪ್ರಕರಣದಲ್ಲಿ ಏನೇ ಅಡಕವಾಗಿದ್ದರೂ ಯಾವುದೇ ಅಧಿನಿಯಮಿತಿ ಅಥವಾ ಕಾನೂನಿನ ಇತರ ನಿಯಮ ಅಥವಾ ಕಾನೂನಿನ ಬಲವುಳ್ಳ ಯಾವುದೇ ಆಚರಣೆಯ ಕಾರಣದಿಂದಾಗಿ ಬಡ್ಡಿಯನ್ನು ಸಂದಾಯ ಮಾಡಬೇಕಾದ ಎಲ್ಲಾ ಸಂದರ್ಭಗಳಲ್ಲಿ ಬಡ್ಡಿಯನ್ನು ಸಂದಾಯ ಮಾಡತಕ್ಕದ್ದು.

(2) ಹಿಂದೆ ಹೇಳಿರುವುದು ಏನೇ ಇದ್ದರೂ ಮತ್ತು (1)ನೇ ಉಪ-ಪ್ರಕರಣದಲ್ಲಿನ ಉಪಬಂಧಗಳ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ ನ್ಯಾಯಾಲಯವು ಈ ಕೆಳಕಂಡ ಪ್ರತಿಯೊಂದು ಸಂದರ್ಭದಲ್ಲಿ, ತಾನು ಸಮಂಜಸವೆಂದು ಪರಿಗಣಿಸಬಹುದಾದಂತಹ ದರದಲ್ಲಿ ಬಡ್ಡಿಯನ್ನು ಈ ಕೆಳಗೆ ನಿರ್ದಿಷ್ಟಪಡಿಸಲಾದ ದಿನಾಂಕದಿಂದ ವ್ಯವಹರಣೆಗಳನ್ನು ಹೊಡಿದ ದಿನಾಂಕದವರೆಗೆ ಏಕೆ ಅನುಮತಿಸಬಾರದು—ಎಂಬುದಕ್ಕೆ ವಿಶೇಷ ಕಾರಣಗಳಿವೆ ಎಂದು ನ್ಯಾಯಾಲಯಕ್ಕೆ ಮನದಟ್ಟಾದ ಹೊರತು, ಅನುಮತಿಸತಕ್ಕದ್ದು, ಎಂದರೆ:—

(ಕ) ಕಾನೂನಿನ ಮೂಲಕ ಅಥವಾ ಕರಾರಿನಿಂದ ವಿಧಿಸಲಾದ ಬಾಧ್ಯತೆಯ ನೆರವೇರಿಕೆಗೆ ಭದ್ರತೆಯಾಗಿ ಹಣ ಅಥವಾ ಇತರ ಆಸ್ತಿಯನ್ನು ಠೇವಣಿ ಇಟ್ಟಿರುವಲ್ಲಿ, ಆ ಠೇವಣಿಯ ದಿನಾಂಕದಿಂದ;

(ಖ) ನಂಬಿಕೆಯ ಸಂಬಂಧದ ಕಾರಣದಿಂದಾಗಿ ಹಣವನ್ನು ಪಾವತಿ ಮಾಡುವುದಕ್ಕೆ ಅಥವಾ ಯಾವುದೇ ಆಸ್ತಿಯನ್ನು ಹಿಂತಿರುಗಿಸುವುದಕ್ಕೆ ಬಾಧ್ಯತೆಯು ಉದ್ಭವಿಸಿರುವಲ್ಲಿ, ವ್ಯಾಜ್ಯದ ಕಾರಣದ ದಿನಾಂಕದಿಂದ;

(ಗ) ಹಣ ಅಥವಾ ಇತರ ಆಸ್ತಿಯನ್ನು ಮೋಸದಿಂದ ಪಡೆದಿರುವಲ್ಲಿ ಅಥವಾ ಉಳಿಸಿಕೊಂಡಿರುವಲ್ಲಿ, ವ್ಯಾಜ್ಯದ ಕಾರಣದ ದಿನಾಂಕದಿಂದ;

(ಘ) ವಿಧವಾದಾಯ ಅಥವಾ ನಿರ್ವಹಣೆಗಾಗಿ ಕ್ಲೇಮು ಮಾಡಿರುವಲ್ಲಿ, ವ್ಯಾಜ್ಯದ ಕಾರಣದ ದಿನಾಂಕದಿಂದ.

5. ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ 34ನೇ ಪ್ರಕರಣವು ಅನ್ವಯವಾಗತಕ್ಕದ್ದು. —ಈ ಅಧಿನಿಯಮದಲ್ಲಿರುವುದು ಯಾವುದೂ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (1908ರ ಸಂಖ್ಯೆ 5) 34ನೇ ಪ್ರಕರಣದ ಉಪಬಂಧಗಳಿಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

6. ನಿರಸನ ಮತ್ತು ಉಳಿಸುವಿಕೆ.—(1) ಈ ಅಧಿನಿಯಮವು ಪ್ರಾರಂಭವಾದುದಿನಿಂದ ಬಡ್ಡಿ ಅಧಿನಿಯಮ, 1839 (1839ರ 32) ಮತ್ತು ಅಂಥ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಯಾವುದೇ ರಾಜ್ಯದಲ್ಲಿ ಜಾರಿಯಲ್ಲಿದ್ದ ಅದಕ್ಕೆ ಸಂವಾದಿ ಯಾದ ಯಾವುದೇ ಇತರ ಕಾನೂನು ನಿರಸನಗೊಳಿಸತಕ್ಕದ್ದು.

(2) ಈ ಅಧಿನಿಯಮದ ಪ್ರಾರಂಭದಲ್ಲಿ ಇತರ ಘಟನೆಯಲ್ಲಿ ಯಾವುದೇ ದಾವೆಗೆ ಅಥವಾ ಇತರ ಕಾನೂನಿನ ವ್ಯವಹರಣೆಗಳಿಗೆ ಈ ಅಧಿನಿಯಮದ ಉಪಬಂಧಗಳು ಅನ್ವಯವಾಗತಕ್ಕದ್ದಲ್ಲ ಮತ್ತು ಅಂಥ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಅನ್ವಯವಾಗುವ ಸಂವಾದಿ ಕಾನೂನಿನ ಉಪಬಂಧಗಳು (1) ನೇ ಉಪ-ಪ್ರಕರಣದ ಮೂಲಕ ಅಂಥ ಕಾನೂನು ನಿರಸನ ಗೊಂಡಿದ್ದಾಗ್ಯೂ, ಅಂಥ ದಾವೆ ಅಥವಾ ಇತರ ಕಾನೂನಿನ ವ್ಯವಹರಣೆಗಳಿಗೆ ಅನ್ವಯವಾಗುವುದು ಮುಂದುವರಿಯತಕ್ಕದ್ದು.

(3) (2)ನೇ ಉಪ-ಪ್ರಕರಣದಲ್ಲಿನ ನಿರ್ದಿಷ್ಟ ವಿಷಯಗಳ ನಮೂದನೆಯು ನಿರಸನದ ಪರಿಣಾಮಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಖಂಡಗಳ ಅಧಿನಿಯಮ, 1897ರ (1897ರ 10) 6ನೇ ಪ್ರಕರಣದ ಸಾಮಾನ್ಯಾನ್ವಯಕ್ಕೆ ಪ್ರತಿಕೂಲ ವನ್ನುಂಟು ಮಾಡುವುದೆಂದು ಅಥವಾ ಬಾಧಿಸುವುದೆಂದು ಗ್ರಹಿಸತಕ್ಕದ್ದಲ್ಲ.

ಮೇಲ್ಕಂಡ ಬಡ್ಡಿ ಅಧಿನಿಯಮ, 1978ರ ಕನ್ನಡ ಭಾಷಾಂತರವನ್ನು ಅಧಿಕೃತ ಪಾಠಗಳ (ಕೇಂದ್ರ ಕಾನೂನುಗಳು) ಅಧಿನಿಯಮ, 1973ರ 2ನೇ ಪ್ರಕರಣದ (ಕ) ಖಂಡದ ಮೇರೆಗೆ ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸಲು ರಾಷ್ಟ್ರಪತಿಯವರು ಅಧಿಕೃತಗೊಳಿಸಿದ್ದಾರೆ.

ನವದೆಹಲಿ.
ದಿನಾಂಕ:

ಕಾರ್ಯದರ್ಶಿ,
ಭಾರತ ಸರ್ಕಾರ

The above translation in Kannada of The Interest Act 1978 has been authorised by the President to be Published in the Official Gazette under clause (a) of Section 2 of the Authoritative Texts (Central Laws) Act, 1973

New Delhi.
Date

V.S. RAMADEVI,
Secretary to the Government of India.

W. D. P 8056